

೧೦೮ ಉಪನಿಷತ್ ಸರ್ವಸ್ವ

ಪ್ರಧಾನಾಚಾರ್ಯರು : ಉ.ವೇ.ಪ್ರ.ಶ್ರೀಮಾನ್ ಭಾರ್ಗವ ನರಸಿಂಹ, ಪ್ರಕಾಶಕರು : ತಿರುಮಲ ತಿರುಪತಿ ಪ್ರತಿಷ್ಠಾನಂ (ರಿ), ಬೆಂಗಳೂರು
ದೂರವಾಣಿ: ೦೮೦-೨೬೬೦೧೫೧೦, ೨೬೬೨೩೬೫೨, ಪುಸ್ತಕದ ಬೆಲೆ: ರೂ. ೨೦೦೦ (ಮೂರು ಸಂಪುಟ ಸೇರಿ)

ಮೂರು ಬೃಹತ್ ಸಂಪುಟಗಳಲ್ಲಿ ಹರಡಿರುವ ಸುಮಾರು ೧೮೦೦ ಪುಟಗಳ ಈ ಗ್ರಂಥರತ್ನದಲ್ಲಿ ೧೦೮ ಉಪನಿಷತ್ತುಗಳ ಮೂಲವೂ, ಆ ಮಂತ್ರಗಳ ಅರ್ಥವೂ ಸುಂದರವಾಗಿ ಮೂಡಿಬಂದಿದೆ. ಈ ಗ್ರಂಥಕ್ಕೆ ಕಳಶವಿಟ್ಟಂತೆ ವಿಸ್ತಾರವಾದ, ಒಂದು ಪ್ರತ್ಯೇಕವಾದ ಪುಸ್ತಕವೇ ಆಗಬಹುದೇನೋ ಎನಿಸುವಂತಹ, ವಿದ್ವತ್ಪೂರ್ಣ ಮುನ್ನುಡಿಯೂ ಇದೆ. ಇಂತಹ ಅಸಾಧಾರಣ ಸಂಕಲನವು ಯಾರನ್ನಾದರೂ ವಿಸ್ಮಿತರನ್ನಾಗಿರುವುದರಲ್ಲಿ ಸಂದೇಹವೇ ಇಲ್ಲ.


ಬೆಂಗಳೂರಿನ ತಿರುಪತಿ ತಿರುಮಲ ಪ್ರತಿಷ್ಠಾನಂ ಸಂಸ್ಥೆಯವರು, ಶ್ರೀ ಉ. ವೇ. ಪ್ರ. ಭಾರ್ಗವ ನರಸಿಂಹರವರ ನೇತೃತ್ವದಲ್ಲಿ ಮಾಡಿರುವ ಈ ಕೆಲಸವು ಶ್ಲಾಘನೀಯವಾದುದು. ೧೦೮ ಉಪನಿಷತ್ತುಗಳ ಸಂಗ್ರಹವೇ ಒಂದು ದೊಡ್ಡ ಕೆಲಸ. ಅದರೊಡನೆ ಅರ್ಥಗಳನ್ನೂ ಕೊಡುವುದು ಒಂದು ಅಪರೂಪದ ಸಾಧನೆಯೇ ಎಂಬುದರಲ್ಲಿ ಸಂದೇಹವಿಲ್ಲ.

ಪ್ರಧಾನವಾಗಿ ದಶೋಪನಿಷತ್ತುಗಳೆಂದು ಪ್ರಸಿದ್ಧವಾದ ಈಶಾದಿ ಹತ್ತು ಉಪನಿಷತ್ತುಗಳೊಂದಿಗೆ ಗ್ರಂಥವು ಆರಂಭವಾಗುತ್ತದೆ. ಈ ಉಪನಿಷತ್ತುಗಳಲ್ಲಿ ಗುರುತಿಸಲಾದ ಮಹಾವಾಕ್ಯ ಚತುಷ್ಟಯವನ್ನೂ, ಒಂದೊಂದು ವೇದಕ್ಕೂ ಸಂಪ್ರದಾಯದಲ್ಲಿ ಪಠಿಸಲ್ಪಡುವ ಶಾಂತಿಮಂತ್ರಗಳನ್ನೂ ಕೊಡಲಾಗಿದೆ. ಅಲ್ಲದೆ ಈ ೧೦೮ ಉಪನಿಷತ್ತುಗಳನ್ನು ವಿಭಾಗಿಸಿ, ಋಗ್ವೇದವೇ ಮೊದಲಾದ ನಾಲ್ಕು ವೇದಗಳಿಗೆ ಸೇರಿರುವುದನ್ನು ಗುರುತಿಸಲಾಗಿದೆ. ಅದಲ್ಲದೆ ಉಪನಿಷತ್ತುಗಳು ಪ್ರಧಾನವಾಗಿ ಪ್ರತಿಪಾದಿಸುವ ವಿಷಯವನ್ನು ಆಧರಿಸಿ ಸಂನ್ಯಾಸ, ಯೋಗವಿದ್ಯೆ, ವೇದಾಂತ, ವೈಷ್ಣವ, ಶೈವ ಮತ್ತು ಶಕ್ತಿ ಸಿದ್ಧಾಂತಗಳನ್ನು ಬೋಧಿಸುವ ಉಪನಿಷತ್ತುಗಳನ್ನೂ ಗುರುತಿಸಿಕೊಡಲಾಗಿದೆ. ಇವೆಲ್ಲವೂ ಜಿಜ್ಞಾಸುಗಳಿಗೆ, ಸಂಶೋಧಕರಿಗೆ ಬಹಳ ಉಪಯುಕ್ತವಾದ ವಿಷಯಗಳು. ಮಂತ್ರಗಳನ್ನು ಬಹಳ ಸ್ಪಷ್ಟವಾಗಿ ದಪ್ಪಕ್ಕರಗಳಲ್ಲಿ ಮುದ್ರಿಸಿಕೊಟ್ಟಿರುವುದು ಓದುಗರಿಗೆ ಅನುಕೂಲವಾಗಿದೆ. ಮುದ್ರಣವು ಓದಲು ಬಹಳ ಸುಂದರವಾದ ಲಿಪಿಯಲ್ಲಿದ್ದು, ಸ್ಪಷ್ಟವಾಗಿ ಪ್ರಯಾಸವಿಲ್ಲದೆ ಓದಲು ಅನುಕೂಲವಾಗಿದೆ.

ವಿಸ್ತಾರವೂ ವಿಚಾರಾತ್ಮಕವೂ ಆದ ಪ್ರಸ್ತಾವನೆಯಲ್ಲಿ ಈ ವೇದ ವಾಚ್ಯಯದ ವಿಷಯಗಳನ್ನು ಮತ್ತು ದೃಷ್ಟಿಕೋನವನ್ನು ವಿವರವಾಗಿ ಪರಿಶೀಲಿಸಲಾಗಿದೆ. ವೇದಗಳಲ್ಲಿ ಪ್ರತಿಪಾದಿತವಾದ ವಿಷಯಗಳ ಬಗೆಗೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪಾಶ್ಚಾತ್ಯರ ಅಭಿಪ್ರಾಯಗಳನ್ನು ಕ್ರೋಡೀಕರಿಸಲಾಗಿದೆ. ಭಾರತೀಯ ದರ್ಶನಗಳಾದ ಸಾಂಖ್ಯ, ನ್ಯಾಯ, ವಿಶಿಷ್ಟಾದ್ವೈತ ಹಾಗೂ ಅದ್ವೈತ ದರ್ಶನಗಳ ಮುಖ್ಯ ಪ್ರಮೇಯಗಳನ್ನೂ ಸಹ ನೀಡಲಾಗಿದೆ. ಅದ್ವೈತ ಮತ್ತು ವಿಶಿಷ್ಟಾದ್ವೈತಗಳ ದೃಷ್ಟಿಕೋನದಲ್ಲಿರುವ ಭಿನ್ನತೆಗಳನ್ನೂ ಸಹ ವಿಚಾರ ಮಾಡಲಾಗಿದೆ. ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ಮಾರ್ಗದಲ್ಲಿ ವಿಶ್ವಸೃಷ್ಟಿಯ ರಹಸ್ಯವನ್ನು ವಿಸ್ತಾರವಾಗಿ ವಿವೇಚಿಸಲಾಗಿದೆ. ಹಾಗೆಯೇ ಆತ್ಮತತ್ವದ ನಿರೂಪಣೆ ಮತ್ತು ಉಪನಿಷತ್ತುಗಳ ಪ್ರಮುಖ ಬೋಧನೆಗಳನ್ನೂ ಸಹ ವಿಚಾರಮಾಡಿ ಕೊಡಲಾಗಿದೆ.

ಉಪನಿಷತ್ತುಗಳಲ್ಲಿ ಕಂಡುಬರುವಂತೆ ಭಾರತದ ಅತ್ಯುನ್ನತ

ಜ್ಞಾನವು 'ನಮ್ಮ ಆತ್ಮವನ್ನು ಅರಿಯುವುದು' ಎಂಬ ಪ್ರಕಾಶಕರ ನುಡಿ ಸತ್ಯವಾದುದು. 'ಅಸ್ತಿತ್ವವೊಂದನ್ನೇ ಜ್ಞಾನಿಗಳು ವಿವಿಧ ರೀತಿಯಲ್ಲಿ ಕರೆಯುವರು' ಎಂಬ ಋಗ್ವೇದದ ಸಂದೇಶವನ್ನು ಸ್ಪಷ್ಟವಾಗಿ ಅವರು ತಿಳಿಸಿರುತ್ತಾರೆ. ಭಾಂದೋಗ್ಯದ ದಹರವಿದ್ಯಾಪ್ರಕರಣದ ವಿಮರ್ಶೆಯಲ್ಲಿ 'ಶಾಖ, ನೀರು, ಆಹಾರ' ಎಂಬ ಭೌತಿಕ ತತ್ವಗಳ ಕಾರಣವನ್ನು ಅರಿಯುವ ಮೂಲಕ, ವಿಶ್ವದ ಮೂಲವಾದ 'ಸಮರ್ಥ ಕಾರಣ' ವನ್ನು ಗುರುತಿಸಿರುವುದನ್ನು ಗಮನಿಸಬಹುದೆಂಬ ವಿವರಣೆಯನ್ನು ಅನುವಾದಕರು ನೀಡಿದ್ದಾರೆ. ಇದಲ್ಲದೆ, ಅಶ್ವಪತಿ ಕೇಕಯನ ವೃತ್ತಾಂತ, ಪಿಪ್ಪಲಾದರು ಬ್ರಹ್ಮಜಿಜ್ಞಾಸುಗಳಿಗೆ ನೀಡಿದ ಆತ್ಮೋಪದೇಶ, ನಾರದನಿಗೆ ಸನತ್ಕುಮಾರನು ಮಾಡಿದ ಭೂಮವಿದ್ಯೆಯ ಉಪದೇಶ ಮುಂತಾದ ಹಲವಾರು ಉಪನಿಷತ್ತುಗಳ ಸಾರಭೂತ ಉಪದೇಶಗಳನ್ನು ಗ್ರಂಥ ಕರ್ತರು ಪ್ರಸ್ತಾವನೆಯಲ್ಲಿ ವಿಚಾರಪೂರ್ವಕವಾಗಿ ವಿವರಿಸುತ್ತಾರೆ. ಕಡೆಯದಾಗಿ ಪ್ರಕಾಶಕರು ಕೊಡುವ ಸಂದೇಶವಿದು: 'ಬ್ರಹ್ಮವು ಒಬ್ಬನು ತಿಳಿದಿರುವುದಕ್ಕಿಂತಲೂ ಹೆಚ್ಚು ಮತ್ತು ತಿಳಿಯದಿರುವುದಕ್ಕಿಂತಲೂ ಹೆಚ್ಚು ಎಂದು ಉಪನಿಷತ್ತು ಘೋಷಿಸುತ್ತದೆ.' ಇದು ಎಲ್ಲರೂ ಅಗತ್ಯವಾಗಿ ಅರಿಯಬೇಕಾದ ಅಂಶ.



ಮಂತ್ರಗಳ ಅರ್ಥಗಳು ಸರಳವಾಗಿದೆ. ಅವು ಬಹುತೇಕ ಅದ್ವೈತ ಸಂಪ್ರದಾಯಕ್ಕೆ ಅನುಗುಣವಾಗಿದೆ ಯೆಂಬುದು ಅನೇಕ ಕಡೆಗಳಲ್ಲಿ ವೇದ್ಯವಾಗುತ್ತದೆ. ಮೊದಲ ಮಂತ್ರವಾದ 'ಈಶಾವಾಸ್ಯಮಿದಂ ಸರ್ವಂ' ಎಂಬ ಮಂತ್ರಕ್ಕೆ ಕೊಟ್ಟಿರುವ, 'ಈ ಜಗತ್ತೆಲ್ಲವೂ ನಾಮರೂಪಕ್ಕಿಯಾರಹಿತವಾದ ಈಶ್ವರಪ್ರರೂಪವಾಗಿ ಮಾತ್ರವೇ ನೋಡುವಂತೆ ಆಗಲಿ' ಎಂಬಲ್ಲಿಯೇ ಇದನ್ನು ಗಮನಿಸಬಹುದು. ಕಶೋಪನಿಷತ್ತೇ ಆಗಲಿ, ತೈತ್ತಿರೀಯವೇ ಆಗಲಿ (ಪುಚ್ಚಬ್ರಹ್ಮದ ಪ್ರತಿಪಾದನೆ) ಅದ್ವೈತದ ದೃಷ್ಟಿಕೋನವಿರುವುದು ಸ್ಪಷ್ಟವಾಗಿ ಅಲ್ಲೆಲ್ಲ ತೋರಿಬರುತ್ತದೆ. ಈ ವಿಷಯವನ್ನು ತಿಳಿಸಬೇಕಾದ ಅಗತ್ಯವೇಕೆಂದರೆ ಪ್ರಸ್ತಾವನೆಯಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಸೂಚನೆ ಕಂಡುಬರುವುದಿಲ್ಲ, ಅದಕ್ಕೆ.

ಈ ಅದ್ಭುತ ಗ್ರಂಥದ ವಿಮರ್ಶೆ ಮಾಡುವುದೆಂದರೆ ಬಹಳ ಕಷ್ಟವಾದ ಕೆಲಸವೇ. ಒಂದು ಸಾಗರವನ್ನು ತೋರಿಸಿ ಇದರ ಬಗ್ಗೆ ಬರೆಯಿರಿ ಎಂದರೆ 'ಅಂತ್ಯ ಕಾಣದು', 'ಸುಂದರವಾದುದು', 'ಅತಿ ವಿಸ್ತಾರವಾದುದು', 'ಅಗಾಧವಾದುದು' ಮುಂತಾಗಿ ಉದ್ಗಾರ ತೆಗೆಯಬಹುದೇ ಹೊರತು, 'ಇದು ಏಕೆ ಹೀಗಿಲ್ಲ', 'ಇದು ಏಕೆ ಹೀಗಿದೆ' ಮುಂತಾಗಿ ವಿವರಿಸುವುದು ಕಷ್ಟವೇ. ಇದರ ಆವಶ್ಯಕತೆಯೂ ಈ ಕೃತಿಗೆ ಇಲ್ಲವೆಂದೇ ನಂಬಿದ್ದೇನೆ.


ಪ್ರಾಯಶಃ ಕನ್ನಡದಲ್ಲಿ ಪ್ರಪ್ರಥಮವಾಗಿ ಸಂಗ್ರಹಿಸಲ್ಪಟ್ಟ ಈ ೧೦೮ ಉಪನಿಷತ್ತುಗಳು ವಿದ್ಯಾರ್ಥಿಗಳಿಗೆ, ತತ್ವಜಿಜ್ಞಾಸುಗಳಿಗೆ, ಸಂಶೋಧಕರಿಗೆ ಅತ್ಯಂತ ಉಪಯುಕ್ತವಾದುದು ಎಂಬುದರಲ್ಲಿ ಸಂದೇಹವೇ ಇಲ್ಲ. ಈ ಅಮೂಲ್ಯ ಗ್ರಂಥವನ್ನು ಪ್ರಕಟಿಸಿದ ಪ್ರಕಾಶಕರಿಗೆ ಭಗವಂತನು ಸಕಲ ಮಂಗಳಗಳನ್ನೂ ಕರುಣಿಸಲೆಂದೂ, ಇಂತಹ ಅನೇಕ ಗ್ರಂಥಗಳನ್ನು ಪ್ರಕಾಶಿಸಲು ಸಕಲವಿಧವಾದ ಅನುಕೂಲಗಳನ್ನೂ ಮಾಡಿಕೊಡಲೆಂದೂ ಹಾರೈಸುತ್ತೇನೆ.

— ವಿ. ನರಸಿಂಹನ್, ಬೆಂಗಳೂರು.

ಮಹಾತ್ಮ ಮಂಡವ್ಯ

1 ದರೋಡೆಕೋರರನ್ನು ಹಿಡಿಯಿರಿ.


ಅವರನ್ನು ಹೋಗಲು ಬಿಡಬೇಡಿ



2 ದರೋಡೆಕೋರರು ಕಾಡಿನೊಳಗೆ ತಪ್ಪಿಸಿಕೊಂಡು ಹೋದರು.




3 ಬಹಳಷ್ಟು ದೂರ ಓಡಿದ ಮೇಲೆ, ಕಳ್ಳರು ಒಬ್ಬ ಸಾಧುವಿನ ಆಶ್ರಮವನ್ನು ಪ್ರವೇಶಿಸಿದರು.




ಆದರೂ ನಾವು ಒಳ್ಳೆ ಹೋಗಿ ಕಳ್ಳರು ಇದ್ದರೆ ಅವರನ್ನು ಹಿಡಿಯೋಣ.

4 ಆಶ್ರಮದಲ್ಲಿ ಮಾಂಡವ್ಯ ಮುನಿಗಳು ದೀರ್ಘ ಧ್ಯಾನದಲ್ಲಿ ಮುಳುಗಿದ್ದರು.



ಕದ್ದ ಸಾಮಾನುಗಳನ್ನು ಈ ಮಹಾತ್ಮರ ಕಾಲಬಳಿ ಇಟ್ಟುಬಿಡೋಣ.




ಹೌದು, ಮಹಾಸ್ವಾಮಿ. ಇವನೇ ದರೋಡೆ ಕೋರರ ನಾಯಕ. ಈಗ ಸಾಧುವಿನ ವೇಷ ಹಾಕಿಕೊಂಡಿದ್ದಾನೆ, ಅಷ್ಟೇ. ಇವನ ಮುಂದೆಯೇ ನಾವು ಕದ್ದ ಮಾಲನ್ನೆಲ್ಲ ವಶಪಡಿಸಿಕೊಂಡೆವು.



7 ಆಗಲಿ, ಇವನು ಕಳ್ಳತನ ಮಾಡಿದ್ದಾನೆ. ಇದಲ್ಲದೆ ಸಾಧುವಿನ ವೇಷ ಧರಿಸಿ ಜನಗಳಿಗೆ ಮೋಸಮಾಡಿದ್ದಾನೆ. ಊರಿನ ಮಧ್ಯದಲ್ಲಿ ಎಲ್ಲ ಜನರ ಮಧ್ಯೆ ಅವನನ್ನು ಶೂಲಕ್ಕೆ ಏರಿಸಿ.




8 ಮಾಂಡವ್ಯರನ್ನು ಶೂಲಕ್ಕೆ ಏರಿಸಲಾಯಿತು. ಜನರ ದೊಡ್ಡ ಗುಂಪೇ ನೋಡಲು ನೆರೆದಿತ್ತು. ಶೂಲದ ಒಂದು ತುಂಡು ಋಷಿಯ ಕತ್ತನ್ನು ಹೊಕ್ಕಿ ಹೊರಗೆ ಬಂದಿತು. ಹಾಗಿದ್ದರೂ ಸಂನ್ಯಾಸಿಯು ಶಾಂತಚಿತ್ತನಾಗಿಯೇ ಇದ್ದನು.




9 ರಾತ್ರಿ ಕಳೆದು, ಬೆಳಗಾಯಿತು.

ಆಹಾ! ಮಹಾತ್ಮರಾದ ಮಾಂಡವ್ಯರು ಇಲ್ಲಿದ್ದಾರೆ. ಬನ್ನಿ, ಅವರಿಗೆ ನಮಸ್ಕಾರಗಳನ್ನು ಸಲ್ಲಿಸೋಣ.



ಅಯ್ಯೋ, ಇಂಥ ಬಹುದೊಡ್ಡ ತಪಸ್ವಿಗಳನ್ನು ಯಾರೋ ಒಬ್ಬ ದುಷ್ಟ ಶೂಲಕ್ಕೆ ಏರಿಸಿದ್ದಾನಲ್ಲ?!

11 ಯಾರು ಈ ರೀತಿ ಮಾಡಿದ್ದಾರೆಯೋ, ನಿಮ್ಮ ತಪಸ್ಸಿನ ಶಕ್ತಿಯಿಂದ ಅವರನ್ನು ಸುಟ್ಟು ಬೂದಿ ಮಾಡಬಹುದಾಗಿತ್ತಲ್ಲವೇ?



ಒಂದು ತಪ್ಪಿಗೆ ಇನ್ನೊಂದು ತಪ್ಪು ಪರಿಹಾರವಲ್ಲ.

10 ದೇವತೆಗಳು ಕೆಳಗಿಳಿದು ಬಂದರು. ಮಾಂಡವ್ಯ ಋಷಿಯ ಮನಸ್ಸನ್ನು ಸಮಾಧಿಸ್ತರದಿಂದ ಕೆಳಕ್ಕೆ ತಂದರು.

ಮಹಾತ್ಮರೇ, ನಿಮಗೆ ಇಂಥ ಹಿಂಸೆಯನ್ನು ಕೊಟ್ಟ ಧೂರ್ತ ಯಾರು?

ಸ್ವಾಮಿ, ಇಂಥ ಸಂಕಟವನ್ನು ನೀವು ಹೇಗೆ ತಾನೇ ಅನುಭವಿಸುತ್ತಿದ್ದೀರಿ?



ದೇವತೆಗಳೇ, ನೋವನ್ನು ಈ ದೇಹ ಅನುಭವಿಸುತ್ತಿದೆಯೇ ಹೊರತು, 'ನಾನು' ಅನುಭವಿಸುತ್ತಿಲ್ಲ.

12 ಅಷ್ಟುಹೊತ್ತಿಗೆ ಆರಕ್ಷಕರು ತಮ್ಮ ತಪ್ಪನ್ನು ಅರಿತುಕೊಂಡರು. ಸಾಧುಗಳ ಮಹಾನತೆಯನ್ನು ತಿಳಿದುಕೊಂಡ ಅವರು ರಾಜನ ಹತ್ತಿರ ಹೋಗಿ ಎಲ್ಲವನ್ನೂ ತಿಳಿಸಿದರು. ರಾಜನೂ ದುಃಖ ಆತಂಕಗಳಿಂದ ಓಡಿಬಂದನು.

13 ಓ ಮಹಾತ್ಮರೇ, ದಯವಿಟ್ಟು ನನ್ನನ್ನು ಕ್ಷಮಿಸಿ. ಶೂಲದಿಂದ ನಿಮ್ಮನ್ನು ತಕ್ಷಣವೇ ಕೆಳಗಿಳಿಸಬೇಕೆಂದು ಈ ಮೂಲಕ ಆದೇಶ ಕೊಡುತ್ತಿದ್ದೇನೆ. ಭಟರ, ಸಾಧುಗಳ ಕತ್ತಿಗೆ ಶೂಲದ ತುಂಡು ಹೊಕ್ಕಿಬಿಟ್ಟಿದೆ. ಜಾಗರೂಕತೆಯಿಂದ ಅದನ್ನು ತೆಗೆಯಿರಿ. ಬೇಗ, ತ್ವರೆ ಮಾಡಿ.

